CIN. L99999KA1936SGC000173



THE MYSORE PAPER MILLS LIMITED



Regd. Office: No 32, 5th Floor, (Karnataka State Co-operative Federation Ltd., 's Building), D Devaraj Urs Road, (Race Course Road), BENGALURU - 560 001 Tel: 080 - 22266979/22255459, Fax: 080 - 22253478, website: www.mpm.co.in

10th November, 2025

Bombay Stock Exchange Department of Corporate Affairs Floor No.25, Phiroze Jeejeebhoy Towers, Dalal Street, MUMBAI-400 001 Telephone: 22721234

Dear Sir,

Dear Sir/ Madam,

Sub: Newspaper Advertisement relating to ensuing Annual General Meeting of the Company

Please find attached a Notice published in the newspapers regarding notice of Annual General Meeting to be held on 29^{th} of November 2025.

The advertisements published in the following newspapers:

- 1. Financial Express
- 2. Samyukt Karnataka

Kindly take the same on record.

Thanking you

Yours faithfully,

for THE MYSORE PAPER MILLS LIMITED

MOHAN KULKARNI Company Secretary PAN: ADTPK1355N

Encl: as stated

ಅಂಗವಿಕಲರಿಗೆ ಖಾಸಗಿ ವಲಯದಲಿ ಶೇ.5 ಮೀಸಲಾತಿ ಕಲಿಸಲು ಚಿಂತನೆ

ಬೆಂಗಳೂರು: ಅಂಗವಿಕಲರಿಗೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಶೇ.10ರಷ್ಟು ಮತ್ತು ಖಾಸೆಗಿ ವಲಯದ ಉದ್ಯೋಗಗಳಲ್ಲಿ ಶೇ.5ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಇಲಾಖೆಯು ಸಿದ್ದಪಡಿಸುತ್ತಿದೆ.

ಕೇಂದ್ರದ ಅಂಗವಿಕಲರ ಹಕ್ಕುಗಳ ಕಾಯ್ತೆ 2016ರ ಪ್ರಕಾರ ಕನಿಷ ಶೇ.4ರಷ್ಟು ಮೀಸಲಾತಿ ಅಂಗವಿಕಲರಿಗೆ ಇರಬೇಕೆಂದು ನಿಬಂಧನೆಯಿದೆ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕನಿಷ್ಠ ಶೇ.5ರಷ್ಟು ಮೀಸಲಾತಿ ಇರಬೇಕೆಂದು ಅದು ನಿರ್ದೇಶಿಸುತದೆ. ವಿಕಲಚೇತನರಿಗೆ ಮೂಲಭೂತ ಹಕ್ಕಿದೆ. 14ನೇ ವಿಧಿ ಎಲ್ಲರಿಗೂ ಸಮಾನತೆಯನ್ನು ಖಾತರಿಪಡಿಸಿದರೆ, 16(1)ನೇ ಮತ್ತು (4)ನೇ ವಿಧಿಗಳು ಸಾರ್ವಜನಿಕ ಉದ್ಯೋಗದಲ್ಲಿ ಸಮಾನ ಅವಕಾಶಗಳನ್ನು ಕಡ್ಡಾಯಗೊಳಿಸುತ್ತದೆ ಮತ್ತು ಅನಾನುಕೂಲಕರ ಗುಂಪುಗಳಿಗೆ ಕೋಟಾವನ್ನು ಅನುಮತಿಸುತ್ತದೆ. 41ನೇ ವಿಧಿಯು ಅಂಗವಿಕಲರಿಗೆ ಕೆಲಸ ಮಾಡುವ ಹಕ್ತು, ಶಿಕ್ಷಣ ಮತು ಸಾರ್ವಜನಿಕ ಸಹಾಯವನು ಪಡೆದುಕೊಳ್ಳಲು ರಾಜ್ಯಕ್ತೆ ನಿರ್ದೇಶಿಸುತ್ತದೆ. ಆದರೆ ಅವರು ಹೊಂದಿಕೊಳ್ಳುವ ಆಡಳಿತಾತ್ಮಕ ಚೌಕಟ್ಟು ಇರಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ. ಸಚಿವರ ನಿರ್ದೇಶನದಂತೆ ಮಸೂದೆಯನು ಸಿದ್ದಪಡಿಸಲಾಗುತ್ತಿದ್ದು, ಪ್ರಸ್ತುತ ಕರಡು ಹಂತದಲ್ಲಿದೆ. ಈ ಮಸೂದೆ ಅಂಗವಿಕಲರ ಹಿತಾಸಕ್ತಿಗಳನ್ನು ರಕ್ಷಿಸುವ ರಾಜ್ಯಮಟ್ಟದ ಮೊದಲ ಕಾನೂನುವಾಗಲಿದೆ. ಶೀಘ್ರದಲ್ಲೇ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ಹೆಚ್ಚುವರಿ ಕಾರ್ಮಿಕ ಆಯುಕ್ತ ಜಿ. ಮಂಜುನಾಥ್ ತಿಳಿಸಿದ್ದಾರೆ.



ಪೊಲೀಸ್ ಇಲಾಖೆ

ಪೊಲೀಸ್ ಮಹಾ ನಿರ್ದೇಶಕರವರ ಕಛೇರಿ, ಸಿ.ಐ.ಡಿ, ವಿಶೇಷ ಘಟಕಗಳು ಮತ್ತು 7000 ಆರ್ಥಿಕ ಅಪರಾಧಗಳು, ಕಾರ್ಲ್ಟನ್ ಭವನ, ಅರಮನೆ ರಸ್ತೆ, ಬೆಂಗಳೂರು-560 001, ಸಂಖ್ಯೆ: 01/ಸಂಗ್ರಹ-1/ಸಿಸಿಡಿ&ಸಿಐಡಿಅಪ್ ಗ್ರಡೇಷನ್/ಸಿಐಡಿ/2025-26 ದಿನಾಂಕ: 06/11/2025

ಇ–ಖರೀದಿ ನೋಟೀಸ್

ಸಿಐಡಿ ಘಟಕದ ಸೈಬರ್ ಕ್ರೈಂ ವಿಭಾಗವನ್ನು ಬಲಪಡಿಸಲು ಅನುಮೋದನೆಗೊಂಡಿರುವ ಯೋಜನೆಯಡಿಯಲ್ಲಿ ಕೆಳಕಂಡ ಸಾಫ್ಸ್ ವೇರ್/ಪರಿಕರಗಳನ್ನು ಮತ್ತು "House Keeping & Plumbing Services for CID Office" ಗಳನ್ನು ಕೆ.ಟಿ.ಪಿ.ಪಿ ಕಾಯ್ದೆ 1999 ನಿಯಮ 2000ರ ಪ್ರಕಾರ ಕರ್ನಾಟಕ ಸರ್ಕಾರದ (www.eproc.karnataka.gov.in) 30 ದಿನಗಳ ಇ-ಟೆಂಡರ್ ಪ್ರಕ್ರಿಯೆ ಮೂಲಕ ಖರೀದಿಸಲು ಟೆಂಡರ್ಗೆ ಅರ್ಜಿಗಳನ್ನು ದ್ವಿಲಕೋಟೆ ಪದ್ಧತಿಯಲ್ಲಿ ಆಹ್ವಾನಿಸಲಾಗಿದೆ. Name of the Item/ Qty | Approximate | Last date for

"Up	"Upgradation of Cyber Crime Division, CID" Scheme						
1	High end Workstation	02 No's	₹ 40,00,000/-	04.12.2025			
2	Digitization & Archiving	01 No.	₹ 80,00,000/-	at 17-00 Hours			
"Ho	use Keeping & Plumbing	Services	for CID Office	,			
3	House Keeping & Plumbing Services for	-	₹ 41,19,000/-	29.11.2025 at 17-00 Hours			

Cost in Rs. | bid submission

CID Office ಮೇಲಿನ ಸಾಫ್ಟ್ ವೇರ್/ಪರಿಕರಗಳನ್ನು ಮತ್ತು "House Keeping & Plumbing Services for CID Office" ಗಳನ್ನು ಸರಬರಾಜು ಮಾಡಲು ಇಚ್ಚಿಸುವವರು ಇ–ಖರೀದಿ ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳಬೇಕು. ಇ–ಖರೀದಿಯ ಬಗ್ಗೆ ತರಬೇತಿಯ ಕಾರ್ಯಕ್ರಮವನ್ನು ಇ–ಖರೀದಿ ಪ್ರೊಕ್ಯೂರ್ ಮೆಂಟ್ ಸೆಲ್ ನಲ್ಲಿ ವ್ಯವಸ್ಥೆಗೊಳಿಸಲಾಗುತ್ತಿದ್ದು, ಎಲ್ಲಾ ಸರಬರಾಜುದಾರರು ದೂರವಾಣಿ ಸಂಖ್ಯೆ 080–46010000, 080–68948777 ಗಳಿಗೆ ಸಂಪರ್ಕಿಸಿ ಸಹಾಯವನ್ನು ಪಡೆಯಬಹುದು. ಇ–ಖರೀದಿ ಪ್ರಕ್ರಿಯೆಯಲ್ಲಿ ಭಾಗವಹಿಸುವ ಸರಬರಾಜುದಾರರು ಇ–ಖರೀದಿ ಫ್ಲಾಟ್ಫ್ರ್ಯಾಪ್ಕ್ರಾರಂನಲ್ಲಿ ನೋಂದಾಯಿಸಿ ಕೊಳ್ಳುವುದು ಕಡ್ಡಾಯವಾಗಿರುತ್ತದೆ.

ಹೆಚ್ಚಿನ ವಿವರಗಳಿಗೆ https://eproc.karnataka.gov.in ಅಥವಾ ಹೆಲ್ಪ್ ಲೈನ್ ಸಂಖ್ಯೆ 080-46010000, 080-68948777 ಗಳಿಗೆ ಸಂಪರ್ಕಿಸತಕ್ಷದ್ದು.

ವಾ.ಸಾ.ಸಂ.ಇ/ವಾಪ/3632/ಆಕಾರ್/2025-26

ಪೊಲೀಸ್ ಮಹಾ ನಿರ್ದೇಶಕರು, ಸಿಐಡಿ, ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳು, ಬೆಂಗಳೂರು ರವರ ಪರವಾಗಿ

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಕರ್ನಾಟಕ ಸರ್ಕಾರದ ಸಂಪೂರ್ಣ ಸ್ವಾಮ್ಯಕ್ಕೆ ಒಳಪಟ್ಟಿದೆ) CIN-U04010KA2002SGC030438

ಸಂಕ್ರಿಪ್ತ ಟೆಂಡರ್ ಪ್ರಕಟಣೆ (ಕೆಪಿಪಿ ಪೋರ್ಟಲ್ ಮೂಲಕ)

ಬೆವಿಕಂ, ಇವರು ಈ ಕೆಳಕಂಡ ಸೇವೆಗಳಿಗಾಗಿ ಟೆಂಡರ್ ಆಹ್ವಾನಿಸಿದ್ದಾರೆ. **ವಿಚಾರಣೆ ಸಂ.ಮುಇಂ(ವಿ)**, ಬೆಂಮಕ್ಷೇವ(ಉ)/ಕಾನಿಇಂ(ಸಿ)/ವಿ.ಸಂ. 06/2025-26 ದಿನಾಂಕ: 05.11.2025 ವಿವರ: ಬೆವಿಕಂನ ಬೆಂಮಕ್ರೇ(ಉತ್ತರ)ವಲಯ ವ್ಯಾಪ್ತಿಯಲ್ಲಿ ಬರುವ ಕಚೇರಿಗಳಿಗೆ (ವಲಯ, ವೃತ್ತ ವಿಭಾಗ, ಉಪ-ವಿಭಾಗ ಮತ್ತು ಸೆಕ್ಷನ್/ಕಾ ಮತ್ತು ಪಾ ಕಚೇರಿಗಳು) ಹೌಸ್ ಕೀಪಿಂಗ್ ಸೇವೆಗಳಿಗಾಗಿ 74 ಸಂಖ್ಯೆಯ ತಾತ್ಕಾಲಿಕ ಸ್ವೀಪರ್ಗಳನ್ನು ಒದಗಿಸಲು ಟೆಂಡರನ್ನು ಆಹ್ರಾನಿಸಿದೆ. ಟೆಂಡರ್ ಮೊತ್ತ (ಜಿಎಸ್ಟ್ ಸೇರಿದಂತೆ): ರೂ.1,90,30,583/-. ಇಎಂಡಿ: ರೂ.2,85,459/-. ಟೆಂಡರ್ನ್ನು ಇ-ಪ್ರೊಕ್ಕೂರ್ಮೆಂಟ್ ಮೂಲಕ ಅಥವಾ ನೇರವಾಗಿ ಟೆಂಡರಿಂಗ್ ವೆಬ್ಸ್ ಟ್: https://kppp.karnataka.gov.in ನಿಂದ ದಿನಾಂಕ: 07.11.2025 ರಂದು ಅಥವಾ ನಂತರ ಪಡೆದುಕೊಳ್ಳಬಹುದು. ಹೆಚ್ಚಿನ ವಿವರಗಳಿಗಾಗಿ ಇ-ಪ್ರೊಕ್ಯೂರ್ಮೆಂಟ್ ಸಹಾಯವಾಣಿ: 080-25501216/25501227 ಅಥವಾ ಇ-ಮೇಲ್: helpdesk.blr@ gmail.com ನಿಂದ ಮಾರ್ಗದರ್ಶನ ಪಡೆಯಬಹುದು.

ವಿದ್ಯುತ್ ಸಂಬಂಧಿತ ದೂರುಗಳಿಗೆ ಕರೆ ಮಾಡಿ: 1912 ಬೆಸ್ಕಾಂ ಮಿತ್ರ Mobile APP ಡೌನ್ಲೇಡ್ ಮಾಡಿಕೊಳ್ಳ

ಸಹಿ/-ಮುಖ್ಯ ಇಂಜಿನಿಯರ್ (ವಿದ್ಯುತ್) ಬೆಂಮಕೇವ (ಉತ್ತರ), ಬೆವಿಕಂ.

ದಿನಾಂಕ: 06-11-2025

ಅನುಮೋದಿತ

ಬೂ ಉಪಯೋಗ

ವ್ಯವಸಾಯ

ಮಹಾಯೋಜನೆಯಂತೆ ಕೋರಿರುವ ಭೂ

ವಿಸ್ತೀರ್ಣ

(ಎ–ಗು)

00-28

ಬದಲಾವಣೆ

ಉಪಯೋಗ

ವಾಣಿಜ್ಯ

ಸಹಿ/-ಕಾರ್ಯನಿರ್ವಾಹಕ ಅಬಿಯಂತರು.



ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ Corporate Office GESCOM, Kalaburagi.

Mobile No: 9480849007 E-mail: gescom.seprojects@gmail.com ಜೆಸ್ತಾಂ/ಮುಇಂ.(ಕಾ)/ಅಇಂ(ಯೋ)/ಕಾನಿ(ಯೋ)/ಸಕಾನಿ/ಸಇಂ-1/2025-26/57763-69 ದಿನಾಂಕ:6-11-2025

ಟೆಂಡರ್ ಪ್ರಕಟಣೆ (ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪೋರ್ಟಲ್ ನಲ್ಲಿ ಮಾತ್ರ) (ಕರೆ-4)

ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಜೆಸ್ಕಾಂ ವ್ಯಾಪ್ತಿಯಲ್ಲಿನ ಸರ್ಕಾರಿ ಕಟ್ಟಡಗಳ ಮೇಲ್ಬಾವಣ ಮೇಲೆ ಗ್ರಿಡ್ ಸಂಪರ್ಕಿತ ಸೌರ ಮೇಲ್ಮಾವಣಿ ಘಟಕಗಳ (SRTPV) ಪೂರೈಕೆ, ಸ್ಲಾಪನೆ, ಪರೀಕ್ಷೆ, ಚಾಲನೆ ಮತ್ತು 5 ವರ್ಷಗಳ ಅವಧಿಗೆ ನಿರ್ವಹಿಸುವುದಕ್ಕಾಗಿ KPPP ಮೂಲಕ ಅರ್ಹ ಬಿಡ್ಡರ್ಗಳಿಂದ ಅಹ್ವಾನಿಸಲಾಗಿದೆ. 4 ಟೆಂಡರ್ಗಳ ಜಿಎಸ್ಟಿ ಹೊರತುಪಡಿಸಿ ಟೆಂಡರ್ ಮೊತ್ತ ಈ ಕೆಳಗಿನಂತಿದೆ:

(1) ಬೀದರ ವಿಭಾಗ: ರೂ. 2.66 ಕೋಟ, (2) ಕಲಬುರಗಿ ವೃತ್ತ ರೂ. 3.30 ಕೋಟ, (3) ರಾಯಚೂರು & ಗಂಗಾವತಿ ವಿಭಾಗ: ರೂ. 1.57 ಕೋಟ, (4) ಕೊಪ್ಪಳ ವಿಭಾಗ: ರೂ. 4.31 ಕೋಟ, (5) ಬಳ್ಳಾರಿ & ಹೊಸಪೇಟ ವಿಭಾಗ: ರೂ. 2.73 ಕೋಟ.

ಬಿಡ್ಡುದಾರರು ಟೆಂಡರ್ಗಳಲ್ಲಿ ಭಾಗವಹಿಸಲು ಮತ್ತು ಹೆಚ್ಚಿನ ವಿವರಗಳಿಗಾಗಿ https://kppp.karnataka.gov.in ದಿನಾಂಕ 07-11-2025 ರಂದು ಅಥವಾ ನಂತರ ಭೇಟಿ ನೀಡಲು ಕೋರಿದೆ.

ಸಹಿ/- ಮುಖ್ಯ ಇಂಜಿನಿಯರ್ (ಕಾರ್ಯಚರಣೆ), ನಿಗಮ ಕಛೇರಿ, ಜೆಸ್ಕಾಂ, ಕಲಬುರಗಿ

2ನೇ ಮುಖ್ಯರಸ್ತೆ, ಸದಾಶಿವನಗರ, ನೆಲಮಂಗಲ – 562123. ದೂರವಾಣಿ: 9663046622 ಇ–ಮೇಲ್: nelamangala.pa@gmail.com

ಸಾರ್ವಜನಿಕ ಪ್ರಕಟಣೆ

ಸರ್ಕಾರದ ಅಧಿಸೂಚನೆ ಸಂಖ್ಯೆ: ನಅಇ 134 ಬೆಂರುಪ್ರಾ 2006 ದಿನಾಂಕ: 13-02-2007 ರನ್ವಯ ಬೆಂಗಳೂರು

ಉತ್ತರ ತಾಲ್ಲೂಕು, ದಾಸನಪುರ ಹೋಬಳಿ, ಗೌಡಹಳ್ಳಿ ಗ್ರಾಮವು "ನೆಲಮಂಗಲ ಸ್ಥಳೀಯ ಯೋಜನಾ ಪ್ರದೇಶದ" ವ್ಯಾಪ್ತಿಗೆ ಒಳಪಟ್ಟಿದ್ದು, ನೆಲಮಂಗಲ ಸ್ಥಳೀಯ ಯೋಜನಾ ಪ್ರದೇಶಕ್ಕೆ ಸರ್ಕಾರದ ಆದೇಶ ಸಂಖ್ಯೆ: ನಅಇ 150 ಬಿಎಂಆರ್ 2013, ದಿನಾಂಕ: 01–06–2015 ರಲ್ಲಿ ಅನುಮೋದನೆಗೊಂಡಿರುವ ಮಹಾಯೋಜನೆಯಲ್ಲಿ ಈ ಕೆಳಕಂಡ ಜಮೀನನ್ನು "ವ್ಯವಸಾಯ" ವಲಯದಲ್ಲಿ ಕಾಯ್ದಿರಿಸಲಾಗಿರುತ್ತದೆ. ಈ ಹಿನೈಲೆಯಲ್ಲಿ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ಕಲಂ 14(ಎ) ರ

ಅಡಿಯಲ್ಲಿ "ವಾಣಿಜ್ಯ" ಉದ್ದೇಶಕ್ಕೆ ಭೂ ಉಪಯೋಗ ಬದಲಾವಣೆ ಮಾಡಲು ಅರ್ಜಿದಾರರು ಕೋರಿರುವಂತೆ

"ವ್ಯವಸಾಯ" ವಲಯದಿಂದ **"ವಾಣಿಜ್ಯ"** ಉದ್ದೇಶಕ್ಕೆ ಭೂ ಉಪಯೋಗ ಬದಲಾವಣೆ ಮಾಡುವ ಸಂಬಂಧ

ಈ ಪ್ರಕಟಣೆ ಪ್ರಕಟವಾದ ದಿನಾಂಕದಿಂದ 15 ದಿವಸಗಳೊಳಗಾಗಿ ಆಕ್ಷೇಪಣೆಗಳನ್ನು ಲಿಖಿತವಾಗಿ ಸ**ದಸ್ಯ**

ಕಾರ್ಯದರ್ಶಿಗಳು, ನೆಲಮಂಗಲ ಯೋಜನಾ ಪ್ರಾಧಿಕಾರ, ನೆಲಮಂಗಲ ಕಛೇರಿಗೆ ಸಲ್ಲಿಸಲು ತಿಳಿಸಲಾಗಿದೆ.

ಷರಾ:– ಪ್ರಶ್ನಿತ ಜಮೀನಿನ ಪರಿಸರದಲ್ಲಿ ವಾಣಿಜ್ಯ ಸಮುಚ್ಚಯ ಇಲ್ಲದೆ ಇರುವುದರಿಂದ ಪ್ರಶ್ನಿತ ಜಮೀನುಗಳಲ್ಲಿ

ಉತ್ತಮ ಸೌಲಭ್ಯಗಳನ್ನೊಳಗೊಂಡ ವಾಣಿಜ್ಯ ಸಮುಚ್ಛಯ ಸ್ಥಾಪಿಸಿದಲ್ಲಿ, ಸ್ಥಳೀಯ ಉದ್ದಿಮೆದಾರರಿಗೆ ಹಾಗೂ

ಸಾರ್ವಜನಿಕರಿಗೆ ತುಂಬಾ ಅನುಕೂಲವಾಗುತ್ತದೆ ಹಾಗೂ ಸ್ಥಳೀಯ ನಿರುದ್ಯೋಗಿಗಳಿಗೆ ಉದ್ಯೋಗವನ್ನು

ಕಲ್ಪಿಸುವ ಉದ್ದೇಶವನ್ನು ಹೊಂದಿರುತ್ತದೆ ಎಂದು ತಿಳಿಸುತ್ತಾ ಸದರಿ ಪ್ರದೇಶವನ್ನು **"ವ್ಯವಸಾಯ"** ವಲಯದಿಂದ

"ವಾಣಿಜ್ಯ" ಉದ್ದೇಶಕ್ಕೆ ಭೂ ಉಪಯೋಗ ಬದಲಾವಣೆ ಮಾಡಲು ಇಚ್ಛಿಸಿರುವುದಾಗಿ ತಿಳಿಸಿರುತ್ತಾರೆ.

ಸ.ನಂ.

60/2

ನಿಗಧಿತ ಅವಧಿಯ ನಂತರ ಬರುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ

ತಾಲ್ಲೂಕು /

ಹೋಬಳಿ / ಗ್ರಾಮ

ಬೆಂಗಳೂರು ಉತ್ತರ

ದಾಸನಮರ /

ಗೌಡಹಳ್ಳಿ

ವಾ.ಸಾ.ಸಂ.ಇ/ಕಲಬುರಗಿ/685/ಕೆ.ಎಸ್.ಎಂ.ಸಿ.&ಎ/2025-26

ಸಂಖ್ಯೆ: ನೆಯೋಪ್ರಾ/CLU/83/2025-26

ಕಂದಾಯ ದಾಖಲಾತಿಗಳಂತೆ

ಮಾಲೀಕರ ಹೆಸರು

ಧನಂಜಯ ಎಸ್. ನಾಯ್ಡು

ಬಿನ್

ಸಂದ್ರಚಂಗರಾಯ ನಾಯ್ಡ

🚌 ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಜ್ಯ ಯುವ ಕೇಂದ್ರ ನೃಪತುಂಗ ರಸ್ತೆ ಬೆಂಗಳೂರು-560001 ನೆಲಮಂಗಲ ಯೋಜನಾ ಪ್ರಾಧಿಕಾರ

ಕೋರಲಾಗಿದೆ.

ಹೊರಡಿಸಲಾಗುವುದಿಲ್ಲ.

ಸಂ.: ಯುಸಕ್ಕೀಇ/ಯುನಿ/ಯುಸ/13/2025-26

ಟೆಂಡರ್ದಾರರು

ದೊ.: 080–22215601, ಫ್ಯಾಕ್ಸ್: 080–22215602 ದಿನಾಂಕ: 06.11.2025

ಮರು ಟೆಂಡರ್ ಪ್ರಕಟಣೆ (ಇ-ಪ್ರೊಕ್ಯೂರ್ಮೆಂಟ್ ಮೂಲಕ ಮಾತ್ರ)

ುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2025–26ನೇ ಸಾಲಿನಲ್ಲಿ ಯುವಜ ಶಿಕ್ಷಣ ಮತ್ತು ತರಬೇತಿಯ ಕುರಿತು ಮಾಹಿತಿಯನ್ನು ನೀಡಲು ಯುವ ಸಹಾಯವಾಣ ಕಾರ್ಯಕ್ರಮವನ್ನು ಅನುಷ್ಪಾನಗೊಳಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕ ಕಾಯಿದೆ 1999 ಮತ್ತು ನಿಯಮ 2000 ಅನ್ನಯ ಇ-ಪ್ರೊಕ್ಕೂರ್ಮೆಂಟ್ ಪೋರ್ಟಲ್ ಮೂಲಕ ಅರ್ಹ ಟೆಂಡರ್ದಾರರಿಂದ ಮರು ಟೆಂಡರನ್ನು ಆಹ್ವಾನಿಸಲಾಗಿದೆ.

			**
0.	ವಿವರ	ಅಂದಾಜು ಮೊತ್ತ (ರೂ.) ಲಕ್ಷಗಳಲ್ಲಿ	_
	ಯುವಜನರಿಗೆ ಶಿಕ್ಷಣ ಮತ್ತು ತರಬೇತಿಯ ಕುರಿತು ಮಾಹಿತಿಯನ್ನು ನೀಡಲು ಯುವ ಸಹಾಯವಾಣಿ ಕಾರ್ಯಕಮ ಅನುಷಾನ – ಕರೆ–2		21,750/-

ಇ–ಪ್ರೊಕ್ಕೂರ್ಮೆಂಟ್

CMYK

(htttps://kppp.karnataka.gov.in) ಮೂಲಕ ತಮ್ಮ ಬಿಡ್ಗಳನ್ನು ಆನ್ಲೈನ ಮೂಲಕ ಸಲ್ಲಿಸತಕ್ಕದ್ದು. ಟೆಂಡರ್ ದಾಖಲೆಗಳನ್ನು ಉಚಿತವಾಗಿ ಇ–ಪ್ರೊಕ್ಯೂರ್*ಮೆಂಟ್* ಪೋರ್ಟಲ್ನಲ್ಲಿ ವೀಕ್ಷಿಸಬಹುದು.

(1) ಇ-ಪೊಕ್ಕೂರ್ ಮೆಂಟ್ ಪೋರ್ಟಲ್ ಮೂಲಕ ಬಿಡ್ ಸಲ್ಲಿಸಲು ಕೊನೆಯ ದಿನಾಂಕ: 20.11.2025, ಸಮಯ: 16:00 ಗಂಟೆ. (2) ತಾಂತ್ರಿಕ ಬಿಡ್ ತೆರೆಯುವ ದಿನಾಂಕ: 21.11.2025 ಸಮಯ 16:30 ಗಂಟೆ. (3) ಹಣಕಾಸು ಬಿಡ್ ತೆರೆಯುವುದು ಇ-ಪ್ರೊಕ್ಕೂರ್ ಮೆಂಟ್ ಪೋರ್ಟಲ್ ಮೂಲಕ ಮಾಹಿತಿ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಮೇಲ್ತಾಣಿಸಿದ ವಿಳಾಸ ಸಂಪರ್ಕಿಸಬಹುದು ಸಹಿ/-, ಜಂಟಿ ನಿರ್ದೇಶಕರು (ಯು.ಸೇ)

ವಾಸಾಸಂಇ/ವಾಪ/ಎಲ್೩/3626/2025-26 ಯುವ ಸಬಲೀಕರಣ ಮತ್ತು ಕೀಡಾ ಇಲಾಖೆ

ಸಂಯುಕ್ತ 🕮 ಕರ್ನಾಟಕ

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು

ಕೊಳ್ಳೇಗಾಲ ವನ್ಯಜೀವಿ ಉಪ ವಿಭಾಗ, ಕೊಳ್ಳೇಗಾಲ-571440

ದೂರವಾಣಿ: 08224-253585 acfkollegalwl@gmail.com

ಸಂಕ್ಷಿಪ್ತ ಟೆಂಡರ್ ಪ್ರಕಟಣೆ

(ಕರ್ನಾಟಕ ಪಬ್ಲಿಕ್ ಪ್ರೊಕ್ಯೂರ್ಮೆಂಟ್ ಪೋರ್ಟಲ್ ಪದ್ಧತಿ ಮೂಲಕ ಮಾತ್ರ)

2025-26 ನೇ ಸಾಲಿಗೆ ಮಲೈ ಮಹದೇಶ್ವರ ವನ್ಯಜೀವಿ ವಿಭಾಗ

ವ್ಯಾಪ್ತಿಯಲ್ಲಿ ಬರುವ ವಿವಿಧ ವಲಯಗಳಲ್ಲಿ ಟೆಂಟಕಲ್ ಸೋಲಾರ್ ತಂತಿ

ಬೇಲಿಯನ್ನು ಅಳವಡಿಸುವ ಕಾಮಗಾರಿಯನ್ನು ಕೈಗೊಳ್ಳಲು ಕರ್ನಾಟಕ ಪಬ್ಲಿಕ್

ಪ್ರೊಕ್ಕೂರ್ ಮೆಂಟ್ ಪೋರ್ಟಲ್ ಮೂಲಕ ಟೆಂಡರ್ ಸಲ್ಲಿಸಲು ಅಂತಿಮ

ದಿನಾಂಕ: 15.11.2025 ರಂದು ಸಂಜೆ 4:00 ಗಂಟೆಯವರೆಗೆ ಟೆಂಡರ್

ಅಹ್ತಾನಿಸಲಾಗಿದೆ. ಇ.ಎಂ.ಡಿ. ವಿವರ ಹಾಗೂ ಟೆಂಡರ್ ದಾಖಲೆಗಳನ್ನು

ಕರ್ನಾಟಕ ಪಬ್ಲಿಕ್ ಪ್ರೊಕ್ಸೂರ್ಮೆಂಟ್ ಫೋರ್ಟಲ್: https://kppp.karnataka

gov.in/ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕಛೇರಿಯ ವೇಳೆಯಲ್ಲಿ

ಕರ್ನಾಟಕ ಸರ್ಕಾರ

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ,

ಜಮಖಂಡಿ ಪ್ರಾದೇಶಿಕ ಉಪವಿಭಾಗ, ಜಮಖಂಡಿ

OFFICE OF THE ASSISTANT CONSERVATOR OF FORETS,

BAGALKOTE TERRITORIAL SUB DIVISION, JAMAKHANDI

ದೂರವಾಣಿ ಸಂಖ್ಯೆ:7348962827 ಇ–ಮೇಲ್:acftjkd@gmail.com

ಟೆಂಡರ್ ಪ್ರಕಟಣೆ

2025–16 ನೇ ಸಾಲಿಗೆ ಜಮಖಂಡಿ ಪ್ರಾದೇಶಿಕ ಉಪವಿಭಾಗ ವ್ಯಾಪ್ತಿಯ

ಜಮಖಂಡಿ ವಲಯದಲ್ಲಿ ಕಾಂಪಾ ಯೋಜನೆಯಡಿಯಲ್ಲಿ ಮುಂಗಡ ಕಾಮಗಾರಿ

ಹಾಗೂ ಸಸಿ ಬೆಳೆಸುವ ಕಾಮಗಾರಿ ಹಾಗೂ ಬೀಳಗಿ ವಲಯದ ಬೀಳಗಿ ಅರಣ

ಪ್ರದೇಶದಲ್ಲಿ ಮೇನ್ ಎಂಟ್ರನ್ಸ್ ನಿರ್ಮಾಣ ಕಾಮಗಾರಿ ಕೈಗೊಳ್ಳಲು ನೊಂದಾಯಿತ

ಅರ್ಹ ಅರಣ್ಯ ಗುತ್ತಿಗೆದಾರರಿಂದ ಮರು ಟೆಂಡರ್ ಅಹ್ವಾನಿಸಿದೆ. ಅರ್ಹ

ಗುತ್ತಿಗೆದಾರರು ಇ–ಆಡಳಿತ ಕೇಂದ್ರ ಅಥವಾ ವೆಬ್ಸೈಟ್ https://kppp.

karnataka.gov.in ನಲ್ಲಿ ಪ್ರಕಟಿಸಿದಂತೆ, ಟೆಂಡರ್ ಸ್ಪೀಕರಿಸಲು ಕೊನೆಯ

ದಿನಾಂಕ: 13-11-2025 ರಂದು ಮಧ್ಯಾಹ್ಯ 12-00 ಗಂಟೆ ಇರುತ್ತದೆ. ಇನ್ನುಳಿದ

ಹೆಚ್ಚಿನ ಮಾಹಿತಿಗಾಗಿ ರಜೆ ದಿನಗಳನ್ನು ಹೊರತುಪಡಿಸಿ ಕಛೇರಿ ವೇಳೆಯಲ್ಲಿ

ಕಾರ್ಯನಿರ್ವಾಹಕ ಇಂಜನೀಯರರು, ಲೋಕೋಪಯೋಗಿ

ಇಲಾಖೆ, ಖಬಾಗ, ಹಾವೇಲಿ

ಇ-ಟೆಂಡರ್ ಪ್ರಕಟಣೆ

ಈ ಕಛೇರಿ ಗುತ್ತಿಗೆ ಪ್ರಕಟಣೆ ಸಂ.ಕಾನಿಇಂಹಾ/ಪಿಬಿ/ಗುತ್ತಿಗೆ/5054-3054/2025-26/2838/ದಿನಾಂಕ:04-11-2025

ವಿನಾಂಕು04–11–2025ರಂದು ಕರ್ನಾಟಕ ಸಾರ್ವಜನಿಕ ಸಂಗಹಣೆಗಳ ಪೋರ್ಟಲ್ ಮೂಲಕ

ಣಮಗಾರಿಗಳ ಇಂಡೆಂಟ್ 27608–3ನೇ ಕರೆ , 28044, 28017, 28607, 28614, 28054,

28042, 28665, 28666, 24769-4ನೇ ಕರೆ, 28625, 27946, 28015, 23841

28621, 28024 ಮತ್ತು 23848 ಕಾಮಗಾರಿಗಳ ಗುತ್ತಿಗೆ ಪ್ರಕಟಣೆಯನ್ನು ನೀಡಲಾಗಿದ್ದು

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪೋರ್ಟಲ್ ಮೂಲಕ ಗುತ್ತಿಗೆ ಪತ್ರಗಳನ್ನು ಸಲ್ಲಿಸುವ

ಕೊನೆಯ ದಿನಾಂಕ: 13-11-2025 (ಮಧ್ಯಾಹ್ನ 4.00 ಗಂಟೆಯವರೆಗೆ ಮಾತ್ರ) ಮತ್ತು

ಕಾಮಗಾರಿಗಳ ಇಂಡೆಂಟ್ ಸಂಖ್ಯೆ 22412–2ನೇ ಕರೆ ಕಾಮಗಾರಿ ಗುತ್ತಿಗೆ ಪ್ರಕಟಣೆಯನ್ನ

ನೀಡಲಾಗಿದ್ದು, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪೋರ್ಟಲ್ ಮೂಲಕ ಗುತ್ತಿಗೆ

ಪತ್ರಗಳನ್ನು ಸಲ್ಲಿಸುವ ಕೊನೆಯ ದಿನಾಂಕ: 24-11-2025 (ಮಧ್ಯಾಹ್ನ 4.00 ಗಂಟೆಯವರೆಗೆ

ಮಾತ್ರ) ವನ್ನು ನಿಗದಿಪಡಿಸಲಾಗಿರುತ್ತದೆ. ಹೆಚ್ಚಿನ ವಿವರಗಳಿಗಾಗಿ ಹಾಗೂ ಬದಲಾವಣೆಗಳಿದ್ದಲ್ಲಿ

ಇಲಾಖೆಯ ವೆಬ್ ಸೈಟ್ http://www.kppp.karnataka.gov.in ನ್ನು ಸಂಪರ್ಕಿಸಲು

ಸೂಚನೆ : ಕಾರಣಾಂತರಗಳಿಂದ ಕೆಳಗೆ ತಿಳಿಪಡಿಸಿದ ಗುತ್ತಿಗೆ ದಿನಾಂಕಗಳು ಬದಲಾದಲ್ಲಿ, ಮರು

ಗುತ್ತಿಗೆ ಆಹ್ವಾನಿಸಿದ್ದಲ್ಲಿ ಹಾಗೂ ಇನ್ನಿತರೆ ಬದಲಾವಣೆಗಳಿದ್ದಲ್ಲಿ ಗುತ್ತಿಗೆದಾರರು ಕೆ.ಪಿ.ಪಿ

ಪ್ರೊಕ್ಕೂರ್ಮೆಟ್ ಪೋರ್ಟ್ಲ್ ನಲ್ಲಿ ಗಮನಿಸಬಹುದಾಗಿದೆ. ಇದಕ್ಕಾಗಿ ಪ್ರತ್ಯೇಕ ಜಾಹಿರಾತು

ಸಹಿ/-ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ,

ಜಮಖಂಡಿ ಉಪ ವಿಭಾಗ, ಜಮಖಂಡಿ

ಸಹಿ/- (ಎನ್.ಎನ್.ಪಾಟೀಲ

ಕಾರ್ಯನಿರ್ವಾಹಕ ಇಂಜನೀಯರರು

ಲೋಕೋಪಯೋಗಿ ಇಲಾಖೆ ವಿಭಾಗ, ಹಾವೇರಿ

ವಿವರಗಳನ್ನು ಖಚಿತಪಡಿಸಿಕೊಂಡು ಇ–ಟೆಂಡರ್ನಲ್ಲಿ ಭಾಗವಹಿಸಬಹುದು.

ಈ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರ

ಸಹಿ/-ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ

ದಿನಾಂಕ:05-11-2025

ಸಂಖ್ಯೆ: ಎಸಿಎಫ್/ಕೆಎಸ್ಡಿ/ಟೆಂಡರ್/ಸಿಆರ್–1/2025–26

ಈ ಕಛೇರಿಯನ್ನು ಸಂಪರ್ಕಿಸಬಹುದಾಗಿರುತ್ತದೆ.

ಸಂ:ವಾಸಾಸಂ2:ಚಾನಗರ:469:2025-26

ಸಂಖ್ಲೆ:ಸಅಸಂ/ಜೆಕೆಡಿ/ಇ-ಟೆಂಡರ್/2025-26

ಸಂಪರ್ಕಿಸಬಹುದು.

DIPR/BGK/RO-NO-371/KSMCA/2025-26

ದಿ ಮೈಸೂರ್ ಪೇಪರ್ ಮಿಲ್ಸ್ ಲಿಮಿಟೆಡ್

(ಕರ್ನಾಟಕ ಸರ್ಕಾರದ ಒಂದು ಕಂಪನಿ)

ನೋಂದಾಯಿತ ಕಛೇರಿ: # 32, 5ನೇ ಮಹಡಿ, (ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತದ ಕಟ್ಟಡ) ಡಿ. ದೇವರಾಜ್ ಅರಸ್ ರಸ್ಸೆ (ರೇಸ್ಕೋರ್ಸ್ ರಸ್ತೆ), ಬೆಂಗಳೂರು-560 001. (CIN:L99999KA1936SGC000173)

ವಿಡಿಯೊ ಕಾನ್ಫರೆನ್ಸ್, ರಿಮೋಟ್ ಇ–ವೋಟಿಂಗ್ ಸೂಚನೆಗಳ ಮೂಲಕ 81ನೇ ವಾರ್ಷಿಕ ಮಹಾಸಭೆ ಮತ್ತು ಮಸ್ತಕ ಮುಚ್ಚುವಿಕೆ ಬಗ್ಗೆ ಸೂಚನೆ

ಈ ಮೂಲಕ ಸೂಚಿಸುವುದೇನೆಂದರೆ ವಾರ್ಷಿಕ ಮಹಾಸಭೆಯ ನೋಟೀಸ್ನಲ್ಲಿ ತಿಳಿಸಿರುವ ಕಲಾಪಗಳನ್ನು ನಡೆಸಲು ದಿ ಮೈಸೂರ್ ಪೇಪರ್ ಮಿಲ್ಸ್ ಲಿಮಿಟೆಡ್ನ ಸದಸ್ಯರುಗಳ 81ನೇ ವಾರ್ಷಿಕ ಮಹಾಸಭೆಯನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಅಥವಾ ಇತರೆ ಆಡಿಯೋ-ವಿಷುಯಲ್ ರೂಪದಲ್ಲಿ ದಿನಾಂಕ 29ನೇ ನವೆಂಬರ್ 2025ರ ಶನಿವಾರ ಮಧ್ಯಾಹ್ನ 12.00 ಗಂಟೆಗೆ ನಡೆಸಲಾಗುವುದು.

ಕಾರ್ಮೊರೇಟ್ ವ್ಯವಹಾರಗಳ ಸಚಿವಾಲಯದ(ಎಂಸಿಎ) ಸುತ್ತೋಲೆಗಳು 14/2020 ದಿನಾಂಕ 8ನೇ ಏಪ್ರಿಲ್ 2020 ಮತ್ತು ಸುತ್ತೋಲೆ 17/2020 ದಿನಾಂಕ 13ನೇ ಏಪ್ರಿಲ್ 2020, ಸುತ್ತೋಲೆ 02/2021 ದಿನಾಂಕ 13ನೇ ಜನವರಿ 2021, ಸುತ್ತೋಲೆ 10/2022 ದಿನಾಂಕ 28ನೇ ಡಿಸೆಂಬರ್ 2022 (ಒಟ್ಟಾರೆಯಾಗಿ 'ಎಂಸಿಎ ಸುತ್ತೋಲೆ' ಎಂಬುದಾಗಿ ಪ್ರಸ್ತಾಪಿಸಲಾಗುವುದು) ಓದಿಕೊಂಡಂತೆ ಇದರ ಸಾಮಾನ್ಯ ಸುತ್ತೋಲೆ ಸಂಖ್ಯೆ.20/2020 ದಿನಾಂಕ 5ನೇ ಮೇ 2020ರ ಅನ್ವಯ ಸಭೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲು ಕಂಪನಿ ತೀರ್ಮಾನಿಸಿರುವುದು.

ಕಂಪನಿಯ ಸದಸ್ಯರುಗಳಿಗೆ ಈ ಮೂಲಕ ತಿಳಿಸುವುದೇನೆಂದರೆ ಸಂಬಂಧಪಟ್ಟ ಸುತ್ತೋಲೆಗಳ ಅನುಸಾರ ವಾರ್ಷಿಕ ಮಹಾಸಭೆಯ ನೋಟೀಸ್ ಮತ್ತು ವಾರ್ಷಿಕ ವರದಿಯನ್ನು ಎಲ್ಲಾ ಸದಸ್ಯರುಗಳಿಗೆ ಅವರು ಕಂಪನಿ ರಿಜಿಸ್ಟಾರ್ ಮತ್ತು ಷೇರು ವರ್ಗಾವಣೆ ಏಜೆಂಟ್ (ಆರ್ಟಿಎ)/ಡಿಪಾಸಿಟರಿ ಪಾರ್ಟಿಸಿಪೆಂಟ್ಸ್ (ಡಿಪಿ) ಇವರಲ್ಲಿ ರಿಜಿಸ್ಟರ್ ಮಾಡಿಸಿರುವ ಅವರ ಇಮೇಲ್ ಐಡಿಗಳಿಗೆ ಎಲೆಕ್ಸಾನಿಕ್ ವಿಧಾನದಲ್ಲಿ 4ನೇ ನವೆಂಬರ್ 2025 ರಂದು ಕಳುಹಿಸಲಾಗಿದೆ. ಸದರಿ ಎಜಿಎಂ ನೋಟೀಸ್ ಮತ್ತು ವಾರ್ಷಿಕ ವರದಿಯು ವೆಬ್ಸ್ಟೆಟ್: https://mpm.karnataka.gov.in ಇಲ್ಲಿ ಮತ್ತು ಸಾಕ್ ಎಕ್ಕ್ ಚೇಂಜ್ ಅಂದರೆ ಬಿಎಸ್ಇ ಲಿಮಿಟೆಡ್ನ ವೆಬ್ಸೈಟ್ www.bseindia.com ಇಲ್ಲಿಯೂ ಲಭ್ಯವಿರುವುವು.

ಸಿಡಿಎಸ್ಎಲ್ ಇವರಿಂದ ವ್ಯವಸ್ಥೆ ಮಾಡಿರುವ ಎಲೆಕ್ಸಾನಿಕ್ ವೋಟಿಂಗ್ ಸರ್ವೀಸಸ್ ಮೂಲಕ ರಿಮೋಟ್ ಇ–ವೋಟಿಂಗ್ ಸೌಲಭ್ಯವನ್ನು ಕಂಪನಿಯು ತನ್ನ ಸದಸ್ಯರುಗಳಿಗೆ ಒದಗಿಸುವುದು. ಎಜಿಎಂ ನಲ್ಲಿ ಪ್ರಾಕ್ಷಿ ಮತ್ತು ಮತ ಪತ್ರ (ಬ್ಯಾಲೆಟ್) ಇತ್ಯಾದಿ ಮೂಲಕ ಮತ ಹಾಕುವ ಸೌಲಭ್ಯವಿರುವುದಿಲ್ಲ. ಎಜಿಎಂ ನಡೆಯುವುದಕ್ಕೆ ಮುನ್ನ ರಿಮೋಟ್ ಇ–ವೋಟಿಂಗ್ ಮೂಲಕ ತಮ್ಮ ಮತ ಚಲಾಯಿಸಿರದ ಸದಸ್ಯರುಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಎಜಿಎಂಗೆ ಹಾಜರಾಗಬಹುದು ಮತ್ತು ತಮ್ಮ ಮತ ಚಲಾಯಿಸಬಹುದು.

ಎಲ್ಲಾ ಸದಸ್ಯರುಗಳಿಗೆ ತಿಳಿಸುವುದೇನೆಂದರೆ:

1) ಮತದಾನದ ಅವಧಿಯು ದಿನಾಂಕ 26ನೇ ನವೆಂಬರ್ 2025 ರಂದು ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗಿ ದಿನಾಂಕ 28ನೇ ನವೆಂಬರ್ 2025 ರಂದು ಸಂಜೆ 5 ಗಂಟೆಗೆ ಕೊನೆಗೊಳ್ಳುವುದು. 21ನೇ ನವೆಂಬರ್ 2025ರ ಕಟ್-ಆಫ್ ದಿನಾಂಕದಂದು ಭೌತಿಕ ರೂಪದಲ್ಲಿ ಅಥವಾ ಡಿಮೆಟಿರಿಯಲೈಸ್ಡ್ ರೂಪದಲ್ಲಿ ಷೇರುಗಳನ್ನು ಹೊಂದಿರುವ ಕಂಪನಿಯ ಷೇರುದಾರರು ಈ ಅವಧಿಯಲ್ಲಿ ಎಲೆಕ್ಸಾನಿಕ್ ಮೂಲಕ ತಮ್ಮ ಮತ ಹಾಕಬಹುದು. ಈ ಅವಧಿಯ ನಂತರ ಸಿಡಿಎಸ್ಎಲ್ ಇವರು ಇ-ವೋಟಿಂಗ್ ವ್ಯವಸ್ಥೆಯನ್ನು ಮತಹಾಕಲಾಗದಂತೆ ಸ್ಥಗಿತಗೊಳಿಸುವರು.

2) 21ನೇ ನವೆಂಬರ್ 2025ರ ಕಟ್-ಆಫ್ ದಿನಾಂಕದಂದು ಭೌತಿಕ ರೂಪದಲ್ಲಿ ಅಥವಾ ಡಿಮೆಟಿರಿಯಲೈಸ್ಡ್ ರೂಪದಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯರುಗಳು ಎಜಿಎಂ ನಲ್ಲಿ ತಿಳಿಸಿರುವಂತೆ ಸಾಮಾನ್ಯ ಕಲಾಪಗಳು ಮತ್ತು ವಿಶೇಷ ಕಲಾಪಗಳಲ್ಲಿ ಎಲೆಕ್ಟಾನಿಕ್ ಮತದಾನದ ವ್ಯವಸ್ಥೆಗಳ ಮೂಲಕ ತಮ್ಮ ಮತವನ್ನು ಎಲೆಕ್ಟಾನಿಕ್ ವಿಧಾನದಲ್ಲಿ

3) ಎಜಿಎಂನ ನೋಟೀಸ್ ಕಳುಹಿಸಿದ ನಂತರ ಕಂಪನಿಯ ಷೇರುಗಳನ್ನು ಪಡೆದುಕೊಳ್ಳುವ ಮತ್ತು ಕಂಪನಿಯ ಸದಸ್ಯರಾಗುವ ಮತ್ತು ಕಟ್-ಆಫ್ ದಿನಾಂಕದಂದು ಅಂದರೆ 21ನೇ ನವೆಂಬರ್ 2025 ರಂದು ಷೇರುಗಳನ್ನು ಹೊಂದಿರುವ ಯಾವುದೇ ವ್ಯಕ್ತಿಯು helpdesk.evoting@cdslindia.com ಗೆ ಮನವಿ ಸಲ್ಲಿಸಿ ಯೂಸರ್ ಐಡಿ ಮತ್ತು ಪಾಸ್ವರ್ಡ್ ಪಡೆದುಕೊಳ್ಳಬಹುದು.

4) ಒಂದುವೇಳೆ ನೀವು ಇ-ವೋಟಿಂಗ್ ಬಗ್ಗೆ ಯಾವುದೇ ವಿಚಾರಣೆ ಮಾಡುವುದಿದ್ದಲ್ಲಿ ಅಥವಾ ಸಮಸ್ಯೆಗಳಿದ್ದಲ್ಲಿ ನೆರವು ವಿಭಾಗದ ಅಡಿಯಲ್ಲಿ www.evotingindia.com ಇಲ್ಲಿ ದೊರೆಯುವ ಪದೇಪದೆ ಕೇಳುವ ಪ್ರಶ್ನೆಗಳನ್ನು ("ಎಫ್ಎಕ್ಸೂ") ಮತ್ತು ಇ–ವೋಟಿಂಗ್ ಕೈಪಿಡಿಯನ್ನು ನೋಡಬಹುದು ಅಥವಾ helpdesk.evoting@cdslindia.com ಇಲಿಗೆ ಇಮೇಲ್ ಕಳುಹಿಸಬಹುದು.

5) ಕಂಪನಿಗಳ (ವ್ಯವಸ್ಥಾಪನೆ ಮತ್ತು ಆಡಳಿತ) ನಿಯಮಗಳು, 2014 ಮತ್ತು ಸೆಕ್ಕೂರಿಟೀಸ್ ಅಂಡ್ ಎಕ್ ಚೇಂಜ್ ಬೋರ್ಡ್ ಆಫ್ ಇಂಡಿಯಾ (ಲಿಸ್ಟಿಂಗ್ ಹೊಣೆಗಾರಿಕೆಗಳು ಮತ್ತು ಪ್ರಕಟಣೆ ಅಗತ್ಯತೆಗಳು) ನಿಬಂಧನೆಗಳು, 2025ರ ನಿಬಂಧನೆ 42 ಓದಿಕೊಂಡಂತೆ ಕಂಪನಿಗಳ ಕಾಯ್ದೆ, 2013ರ ಸೆಕ್ಷನ್ 91ರ ಅನ್ವಯ ಈ ಮೂಲಕ ಸೂಚಿಸುವುದೇನೆಂದರೆ, ಕಂಪನಿಯ ಸದಸ್ಯರುಗಳ ರಿಜಿಸ್ಟರ್ ಮತ್ತು ಷೇರು ವರ್ಗಾವಣೆ ಮಸ್ತಕಗಳನ್ನು ದಿನಾಂಕ 23ನೇ ನವೆಂಬರ್ 2025 ರಿಂದ 29ನೇ ನವೆಂಬರ್ 2025ರ ವರೆಗೆ ಎರಡೂ ದಿನಗಳು ಸೇರಿದಂತೆ ಮುಚ್ಚಿರಲಾಗುವುದು.

ದಿನಾಂಕ: 06.11.2025 ಸ್ಥಳ: ಬೆಂಗಳೂರು

ದಿ ಮೈಸೂರ್ ಪೇಪರ್ ಮಿಲ್ಸ್ ಲಿಮಿಟೆಡ್ ಪರವಾಗಿ ಸಹಿ/- ಮೋಹನ್ ಡಿ. ಕುಲಕರ್ಣಿ, ಕಂಪನಿ ಕಾರ್ಯದರ್ಶಿ ಮತ್ತು ಅನುಪಾಲನೆ ಅಧಿಕಾರಿ

ನೆಲಮಂಗಲ ಯೋಜನಾ ಪ್ರಾಧಿಕಾರ

2ನೇ ಮುಖ್ಯರಸ್ತೆ, ಸದಾಶಿವನಗರ, ನೆಲಮಂಗಲ-562123 ಇ–ಮೇಲ್: nelamangala.pa@gmail.com Phone No: 96630 46622

ಸಂಖ್ಯೆ: ನೆಯೋಪ್ರಾ: CLU:81:2025-26

ದಿನಾಂಕ: 06-11-2025

ಸಾರ್ವಜನಿಕ ಪ್ರಕಟಣೆ

(ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ಕಲಂ 69(3) ರಂತೆ)

ಸರ್ಕಾರದ ಅಧಿಸೂಚನೆ ಸಂಖ್ಯೆ: ನಅಇ 134 ಬೆಂರುಪ್ರಾ 2006 ದಿನಾಂಕ:13-02-2007 ರನ್ನಯ ನೆಲಮಂಗಲ ತಾಲ್ಲೂಕು, ಕಸಬಾ ಹೋಬಳಿ, ಕೂಲಿಮರ ಗ್ರಾಮವು "ನೆಲಮಂಗಲ ಸ್ಥಳೀಯ ಯೋಜನಾ ಪ್ರದೇಶದ" ವ್ಯಾಪ್ತಿಗೆ ಒಳಪಟ್ಟಿದ್ದು, ನೆಲಮಂಗಲ ಸ್ಥಳೀಯ ಯೋಜನಾ ಪ್ರದೇಶಕ್ಕೆ ಸರ್ಕಾರದ ಆದೇಶ ಸಂಖ್ಯೆ: ನಅಇ 150 ಬಿಎಂಆರ್ 2013, ದಿನಾಂಕ:01-06–2015 ರಲ್ಲಿ ಅನುಮೋದನೆಗೊಂಡಿರುವ ಮಹಾಯೋಜನೆಯಲ್ಲಿ ಪ್ರಶ್ನಿತ ಪ್ರದೇಶವನ್ನು **"ಸಾರ್ವಜನಿಕ/ ಅರೆ** ಸಾರ್ವಜನಿಕ" ವಲಯದಲ್ಲಿ ಕಾಯ್ದಿರಿಸಲಾಗಿರುತ್ತದೆ. ಮಹಾಯೋಜನೆ ಅನುಮೋದನೆಗೊಂಡು ಐದು ವರ್ಷಗಳ ಅವಧಿಯು ಪೂರ್ಣ ಗೊಂಡಿದ್ದು, ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ಕಲಂ 69 (2)ರನ್ನಯ "ಸಾರ್ವಜನಿಕ/ಅರೆ ಸಾರ್ವಜನಿಕ" ವಲಯದಲ್ಲಿ ಕಾಯ್ದಿರಿಸಲಾದ ಭೂ ಉಪಯೋಗ ರದ್ದಾಗುತ್ತದೆ. ಈ ಹಿನೈಲೆಯಲ್ಲಿ ಸದರಿ ಪ್ರದೇಶವನ್ನು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 69 ರನ್ನಯ ಈ ಕೆಳಕಂಡಂತೆ "ವಸತಿ" ಉದ್ದೇಶಕ್ಕೆ ಭೂ ಉಪಯೋಗ ನಿಗಧಿಪಡಿಸಲು ಅರ್ಜಿದಾರರು ಕೋರಿರುವಂತೆ ಸದರಿ ಕಲಂ 69 (4) ರ ಅಡಿಯಲ್ಲಿ "ವಸತಿ" ಭೂ ಉಪಯೋಗ ನಿಗಧಿ ಪಡಿಸುವ ಸಂಬಂಧ ಈ ಪ್ರಕಟಣೆ ಪ್ರಕಟವಾದ ದಿನಾಂಕದಿಂದ 15 ದಿವಸಗಳೊಳಗಾಗಿ ಆಕ್ಷೇಪಣೆಗಳನ್ನು ಲಿಖಿತವಾಗಿ ಸದಸ್ಯ ಕಾರ್ಯದರ್ಶಿಗಳು, ನೆಲಮಂಗಲ ಯೋಜನಾ ಪ್ರಾಧಿಕಾರ, ನೆಲಮಂಗಲ ಕಛೇರಿಗೆ ಸಲ್ಲಿಸಲು ತಿಳಿಸಲಾಗಿದೆ. ನಿಗಧಿತ ಅವಧಿಯ ನಂತರ ಬರುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.

ಕಂದಾಯ ದಾಖಲಾತಿಗಳಂತೆ ಮಾಲೀಕರ ಹೆಸರು	ತಾಲ್ಲೂಕು/ ಹೋಬಳಿ/ಗ್ರಾಮ	ಸ.ನಂ	ವಿಸ್ತೀರ್ಣ (ಎ–ಗು)	ಅನುಮೋದಿತ ಮಹಾಯೋಜನೆಯಂತೆ ಭೂ ಉಪಯೋಗ	ನಿಗಧಿಪಡಿಸಲು ಕೋರಿರುವ ಭೂ ಉಪಯೋಗ
ಶ್ರೀ ಗಂಗಪ್ಪ ಬಿನ್ ಲೇಟ್ ವೀರಣ್ಣ	ನೆಲಮಂಗಲ, ಕಸಬಾ, ಕೂಲಿಮರ	43/1	01–01	"ಸಾರ್ವಜನಿಕ/ ಅರೆ ಸಾರ್ವಜನಿಕ"	"ವಸತಿ"

ಷರಾ:- ಪ್ರಶ್ನಿತ ಸರ್ವೆ ನಂಬರ್ ಜಮೀನಿನ ಪರಿಸರದಲ್ಲಿ ವಸತಿ ಬೆಳವಣಿಗೆಗಳು ಬಂದಿದ್ದು, ಪ್ರಶ್ನಿತ ಜಮೀನಿನಲ್ಲಿ ವಸತಿ ವಿನ್ಯಾಸ ನಕ್ಷೆ ಅನುಮೋದನೆ ಪಡೆದು ಅಭಿವೃದ್ಧಿ ಪಡಿಸುವುದರಿಂದ ಕೂಲಿ ಕಾರ್ಮಿಕರಿಗೆ ಉದ್ಯೋಗವಕಾಶ ಸಿಗುತ್ತದೆ. ಹಾಗೂ ಯೋಜನಾ ಬದ್ದ ಬೆಳವಣಿಗೆಯಾಗುವುದು ಎಂದು ತಿಳಿಸುತ್ತಾ ಸದರಿ ಪ್ರದೇಶವನ್ನು **"ಸಾರ್ವಜನಿಕ/ಅರೆ ಸಾರ್ವಜನಿಕ"** ವಲಯದಿಂದ **"ವಸತಿ**" ಉದ್ದೇಶಕ್ಕೆ ಭೂ ಉಪಯೋಗ ನಿಗಧಿ ಪಡಿಸಲು ಇಚ್ಛಿಸಿರುವುದಾಗಿ ತಿಳಿಸಿರುತ್ತಾರೆ.

ಸಹಿ/- ಜಂಟಿ ನಿರ್ದೇಶಕರು,

ವಾ.ಸಾ.ಸಂ.ಇ/ವಾಪ್ರ/3630/2025-26

ನಗರ ಮತ್ತು ಗ್ರಾಮಾಂತರ ಯೋಜನೆ ಹಾಗೂ ಸದಸ್ಯ-ಕಾರ್ಯದರ್ಶಿ, ನೆಲಮಂಗಲ ಯೋಜನಾ ಪ್ರಾಧಿಕಾರ, ನೆಲಮಂಗಲ.

ది:- 04/11/2025

ವಿಶೇಷಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರಿಯವರ ಕಾರ್ಯಾಲಯ, (ಐ.ಎಂ.ಎ ಹಾಗೂ ಇತರೆ ಕಂಪನಿ ವಂಚನೆ ಪ್ರಕರಣಗಳು)

3ನೇ ಮಹಡಿ, ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಗೋಪುರ, ಡಾ. ಅಂಬೇಡ್ಕರ್ ವೀಧಿ, ಬೆಂಗಳೂರು-560001.

ಹ್ದಿರಾಸ್ತಿಯ ಇ–ಹರಾಜಗೆ ಅಹ್ವಾನ / ಸೂಚನೆ

ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆ, 2004 ರ ಅಡಿಯಲ್ಲಿ ಸರ್ಕಾರವು ಸ್ಥಿರಾಸ್ತಿ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ಮಾನ್ಯ ವಿಶೇಷ ನ್ಯಾಯಾಲಯವು ಕೆಪಿಐಡಿಎಫ್ಇ ಕಾಯ್ದೆ ಅಡಿಯಲ್ಲಿ ಸ್ಥಿರೀಕರಿಸಿದ ಆದೇಶದ ಅನುಸಾರವಾಗಿ, ವಿಶೇಷ ಅಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರದ ವತಿಯಿಂದ ಸ್ಥಿರಾಸ್ತಿ ಸ್ಥತ್ತುಗಳನ್ನು ಇ–ಹರಾಜಿನ ಮೂಲಕ ವಿಲೇವಾರಿ ಮಾಡಲು ಪ್ರಕಟಣೆಯನ್ನು ಹೊರಡಿಸಲಾಗಿದೆ. (ಎಲ್ಲಿದೇಯೋ, ಹೇಗಿದೇಯೋ, ಯಾವ ಸ್ಥಿತಿಯಲ್ಲಿದೇಯೋ ಅದೇ ಆಧಾರದ ಮೇಲೆ) (as is where is and whatever there is basis') ಆಸಕ್ತ ಬಿಡ್ದಾರರು ಅರ್ನೆಸ್ಟ್ ಮನಿ ಡೆಪಾಸಿಟ್ (EMD) ಅನ್ನು ಒದಗಿಸಬೇಕಾಗುತ್ತದೆ (ಸೇವಾ ಪೂರೈಕಿದಾರರು/ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪೋರ್ಟಲ್ ಒದಗಿಸಿದ ಇ–ಪೋರ್ಟಲ್ನಲ್ಲಿ ಮಾತ್ರ)

Short description of the Immovable Property (SPLOCA/AUC(2)/CR/18/2025-26)

Properties are free of all encumbrances and are in the name of Competent Authority appointed by Government and confirmed by the Special Court under KPIDFE Act, 2004 and Hon'ble High Court Of Karnataka has cleared the title (Khata stands in the name of Competent Authority and Auctioning Authority)

SI. No.	DETAILS OF THE SCHEDULE PROPERTY (Clear Title by Court in order No. MISC No. 693/2019)	Minimum Bid Price (Rs)	EMD (Rs)	Bid Increase Value (Rs)
1.	All that piece and parcel of the Commercial Building bearing No.25 Old No.1/1, Lady Curzon Road, Shivaji Nagar, Bengaluru having PID No.79-46-25. Measuring East to West 110 ft and North to South 20 ft and aggregating 2200 sq.ft. bounded on East by: Lady Curzon Road, West by: Private Property, North by: Remaining Portion of Site No.25, South by: Property No.24 Vacant Place. Google Map link: https://maps.app.goo.gl/j3SWPPffpfBw3XNM6 Latitude and Longitude: 12°58'51.0"N 77°36'15.3"E		97,00,000/-	9,70,000/-

Latitude and Longitude. 12 30 31.0			
ಪೂರ್ವ ಭಾವಿ ಬಿಡ್ ಸಭೆ ದಿನಾಂಕ ಮತ್ತು ಸಮಯ	ಸ್ಥಳ ಪರಿಶೀಲನೆ ದಿನಾಂಕ ಮತ್ತು ಸಮಯ	ಬಿಡ್ ದಾಖಲೆಗಳು ಮತ್ತು ಇಎಂಡಿ ಸಲ್ಲಿಸಲು ಕೊನೆಯ ದಿನಾಂಕ	ಇ-ಹರಾಜಿನ ದಿನಾಂಕ ಮತ್ತು ಸಮಯ
03ನೇ ಡಿಸೆಂಬರ್ 2025 ಮಧ್ಯಾಹ್ನ 3 ರಿಂದ 4 ಗಂಟೆ ಸ್ಥಳ: 0/0 SPLOCA, 3ನೇ ಮಹಡಿ, ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಟವರ್, ಬೆಂಗಳೂರು-01	0.6 元 8 元 co x 元 2025 o さがえ 11	11ನೇ ಡಿಸೆಂಬರ್ 2025 ಸಂಜೆ 5 ಗಂಟೆಯವರೆಗೆ	12ನೇ ಡಿಸೆಂಬರ್ 2025 ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ

ಆಸಕ್ತ ಬಿಡ್ದಾರರು ನೋಂದಣಿ ಮತ್ತು ಆನ್ಲೈನ್ ಹರಾಜಿಗಾಗಿ https://kppp.karnataka.gov.in ಇಲ್ಲಿಗೆ ಲಾಗಿನ್ ಮಾಡಬಹುದು (ಸಹಾಯವಾಣಿ ಸಂಖ್ಯೆ: 080-46010000, 080-68948777) ಮತ್ತು ಇ-ಹರಾಜಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯ ಬಗ್ಗೆ ಸಹಾಯಕ ಆಯುಕ್ತರು, ವಿಶೇಷಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರಿಗಳ ಕಛೇರಿ, 3ನೇ ಮಹಡಿ, ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಗೋಪುರ, ಡಾ.ಅಂಬೇಡ್ಕರ್ ವೀದಿ, ಬೆಂಗಳೂರು–560001 ಇವರನ್ನು ಸಂಪರ್ಕಿಸಬಹುದು. ಇ–ಮೇಲ್ ಐಡಿ: splocaeauction@gmail.com ಅಥವಾ ಮೊಬೈಲ್ ಸಂಖ್ಯೆ 6364403715 ಅನ್ನು ಸಂಪರ್ಕಿಸಬಹುದು.

ಸ್ಥಳ: ಬೆಂಗಳೂರು ಸಹಿ/- ವಿಶೇಷಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರಿ (ಐ.ಎಂ.ಎ ಮತ್ತು ಇತರೆ ವಂಚನೆ ಪ್ರಕರಣಗಳು), ಬೆಂಗಳೂರು, ಕರ್ನಾಟಕ ದಿನಾಂಕ: 29.10.2025 DIPR/CP/3636 /Zen/2025-26

ನೆಲಮಂಗಲ ಯೋಜನಾ ಪ್ರಾಧಿಕಾರ, ನೆಲಮಂಗಲ ವಾಸಾಸಂಇ/ವಾ.ಪ/3648/2025-26 ಕರ್ನಾಟಕ ಸರ್ಕಾರ

ಲೋಕೋಪಯೋಗಿ, ಇಲಾಖೆ ವಿಭಾಗ, ಹೊಸಪೇಟೆ, ವಿಜಯನಗರ ಜಿಲ್ಲೆ

ಸಹಿ/- ಜಂಟಿ ನಿರ್ದೇಶಕರು

ನಗರ ಮತ್ತು ಗ್ರಾಮಾಂತರ ಯೋಜನೆ ಹಾಗೂ ಸದಸ್ಯ-ಕಾರ್ಯದರ್ಶಿ,

ಸಂ:ಪಿಬಿ/ಟೆಂಡರ್ ಪ್ರಕಟಣೆ/ AE-1 /20<u>25–26/2518</u> ಅಲ್ಪಾವದಿ ಇ–ಟೆಂಡರ್ ಆಹ್ವಾನ ಪ್ರಕಟಣೆ

ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿ ನೋಂದಾಯಿತ ಅರ್ಹ ಗುತ್ತಿಗೆದಾರರಿಂದ https://kppp.karnataka.gov.in ಮುಖಾಂತರ ಈ ಕೆಳಕಂಡ ಕಾಮಗಾರಿಗಳಿಗೆ ಟೆಂಡರ್ ಅಹ್ವಾನಿಸಲಾಗಿದೆ ಹೆಚ್ಚಿನ ವಿವರಗಳನ್ನು ಕಾರ್ಯನಿರ್ವಾಹಕ ಇಂಜಿನೀಯರರು, ಲೋಕೋಪಯೋಗಿ ಇಲಾಖೆ, ವಿಭಾಗ, ಹೊಸಪೇಟೆ, ವಿಜಯನಗರ ಜಿಲ್ಲೆ ಕಾರ್ಯಾಲಯದಿಂದ ಮಾಹತಿಯನ್ನು ಪಡೆಯಬಹುದು.

н.							
	भ, <mark>८</mark>	ಕಾಮಗಾರಿಯ ಇಂಡೆಂಟ್ ಸಂಖ್ಯೆ	ಅಂದಾಜು ಮೊತ್ತ ರೂ. ಲಕ್ಷಗಳಲ್ಲಿ	મ્ફે.	ಕಾಮಗಾರಿಯ ಇಂಡೆ	ಂಟ್ ಸಂಖ್ಯೆ	ಅಂದಾಜು ಮೊತ್ತ ರೂ. ಲಕ್ಷಗಳಲ್ಲಿ
Ш		RESERVED FOR SC CATEGORY					
Ш	1	PWD/2025-26/RD/WORK_INDENT25627/CALL-2	43.33				
Ш	General Works						
Ш	2	PWD/2025-26/RD/WORK_INDENT27818	300.00	6	PWD/2025-26/BD/WORK	_INDENT22417	180.60
Ш	3	PWD/2025-26/RD/WORK_INDENT24731	250.00	7	PWD/2025-26/BD/WORK	_INDENT28337	135.66
Ш	4	PWD/2025-26/BD/WORK_INDENT23135	300.00	8	PWD/2025-26/RD/WORK_IN	DENT24787/CALL-4	18.22
Ш	5	PWD/2024-25/RD/WORK_INDENT18625/CALL-3	250.00				
li	Ī			1	ಕ್ರಸಂ 1 ಮತ್ತು 8ಕ್ಕೆ	ಕ್ರಸಂ 2 ರಿಂದ 7ಕ್ಕೆ	
Ш	1 7	ಗುತಿಗೆದಾರರ ಕಾರೀಸ್ ದಿನಾಂಕ:		Т	KPP Portal ನಲಿ ಇರುವಂತೆ	KPP Portal	ುರುವಂತೆ

2 ಕೆ.ಪಿ.ಪಿ ಪೋರ್ಟ್ಲ್ ಮುಖಾಂತರ ಟೆಂಡರ್ ಸಲ್ಲಿಸುವ ಅಂತಿಮ ದಿನಾಂಕ: 15/11/2025 (17.00 ಗಂಟೆಗೆ) 20/11/2025 (17.00 ಗಂಟೆಗೆ) 🛚 ಕೆ.ಪಿ.ಪಿ ಪೋರ್ಟ್ಲ್ ಮುಖಾಂತರ ಬಿಡ್ಗಳನ್ನು ತೆರೆಯುವ ದಿನಾಂಕ: 21/11/2025 (17.30 ಗಂಟೆಗೆ) 4 ಕೆ.ಪಿ.ಪಿ ಪೋರ್ಟ್ಲ್ ಮುಖಾಂತರ ಅರ್ಥಿಕ ಬಿಡ್ ತೆರೆಯುವ ದಿನಾಂಕ: KPP Portal ನಲ್ಲಿ ಇರುವಂತೆ KPP Portal ನಲ್ಲಿ ಇರುವಂತೆ ಸೂಚನೆ:– ಕಾರಣಾಂತರಗಳಿಂದ ಮೇಲೆ ತಿಳಿಸಿದ ಟೆಂಡರ್ ದಿನಾಂಕಗಳು ಹಾಗೂ ಇತರೆ ಬದಲಾವಣೆಗಳಾದಲ್ಲಿ ಗುತ್ತಿಗೆದಾರರು KPP Portal ನಲ್ಲಿ ನೋಡಿಕೊಳ್ಳಬಹುದ ಹಾಗೂ ದಿನ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದಿಲ್ಲ

ವಾ.ಸಾ.ಸಂ.ಇ/ವಿಜಯನಗರ/2025-26/ಕೆಎಸ್ಎಂಸಿಎ/ಆರ್.ಓ.ಸಂಖ್ಯೆ/328 ಲೋಕೋಪಯೋಗಿ ಇಲಾಖೆ ವಿಭಾಗ ಹೊಸಪೇಟೆ, ವಿಜಯನಗರ ಜಿಲ್ಲೆ

THE MYSORE PAPER MILLS LTD.

(A Govt. of Karnataka Company)

Regd. Office: #32, 5th Floor, (Karnataka State Co-operative Federation Ltd.'s Building) D. Devaraj Urs Road (Race Course Road), Bengaluru - 560 001.

(CIN:L99999KA1936SGC000173) **NOTICE OF 81ST ANNUAL GENERAL MEETING - THROUGH VIDEO CONFERENCE, REMOTE E-VOTING INSTRUCTIONS**

AND BOOK CLOSURE

Notice is hereby given that: the 81st Annual General Meeting of the members of The Mysore Paper Mills Limited, will be held on Saturday, 29th November 2025 at 12.00 Noon through Video Conference or Other Audio-Visual Means, to transact the business as set out in the Notice of the AGM.

As per the Ministry of Corporate Affairs (MCA) vide its General Circular No.20/2020 dated May 5, 2020 read with circulars 14/2020 dated April 8, 2020 and Circular 17/2020 dated April 13, 2020, Circular 02/2021 dated 13th January, 2021, Circular 10/2022 dated 28th December, 2022 (collectively referred to as 'MCA Circulars'), the Company decided to conduct the meeting through Video Conference.

The members of the Company are hereby informed that pursuant to Relevant Circulars, the Company has emailed the Notice of AGM and Annual Report by electronic mode on November 4th, 2025 to all the members whose email ids are registered with the Company Registrar & Share Transfer Agent (RTA)/Depositary Participants (DP). The aforesaid documents are also made available on the website at https://mpm.karnataka.gov.in and website of the Stock Exchange i.e BSE Limited at www.bseindia.com.

The Company is pleased to provide its members the facility of remote e-voting through electronic voting services arranged by CDSL. The facility for voting through proxy and ballot etc. will not be made available at the AGM and the Members attending the AGM who have not cast their vote through remote e-voting prior to AGM can attend through Video Conference and can cast their Vote.

All the Members are informed that the:

i) The voting period begins on 26th November 2025 at 9 A.M. and ends on 28th November 2025 at 5 P.M. During this period shareholders of the Company, holding shares either in physical form or in dematerialized form, as on the cut-off date of 21st November 2025, may cast their vote electronically. The e-voting module shall be disabled by CDSL for voting thereafter.

ii) The members holding shares either in physical form or in dematerialized form, as on the cut-off date on 21st November 2025, may cast their vote electronically on the Ordinary and Special business as set out in the Notice of AGM through electronic voting systems.

iii) Any person, who acquires shares of the Company and becomes a Member of the Company after the dispatch of the Notice of the AGM and holding shares as on the cut-off date i.e. 21st November 2025, can obtain the User ID and Password by sending a request to helpdesk. evoting@cdslindia.com.

iv) In case you have any queries or issues regarding e-voting, you may refer the Frequently Asked Questions ("FAQs") and e-voting manual available at www.evotingindia.com, under help section or write an email to helpdesk.evoting@cdslindia.com.

v) Notice is also hereby given pursuant to Section 91 of the Companies Act, 2013 read with the Companies (Management and Administration) Rules, 2014 and Regulation 42 of the Securities and Exchange Board of India (Listing Obligations and Disclosure Requirements) Regulations, 2015, that the Register of Members and Share Transfer Books of the Company will remain closed from 23rd November 2025 to 29th November 2025 both days inclusive.

Date: 06.11.2025 Place: Bengaluru

Sd/- Mohan D. Kulkarni Company Secretary & Compliance officer

For The Mysore Paper Mills Limited

Kirloskar Ferrous Industries Limited A Kirloskar Group Company

Registered Office: One Avante, Level 5, Karve Road, Kothrud, Pune 411038, Maharashtra, India

CIN: L27101PN1991PLC063223

13 Interest Service Coverage Ratio - Annualised



			(₹	in Crore	s unless:	stated ot	herwise)		
	Particulars	Standalone							
Sr.		Qu	uarter end	ed	Period Ended		Year ended		
No.		30-Sep-25	30-Jun-25	30-Sep-24	30-Sep-25	30-Sep-24	31-Mar-25		
		Unaudited	Unaudited	Unaudited	Unaudited	Unaudited	Audited		
1	Total income from Operations	1,728.00	1,685.05	1,667.11	3,413.05	3,220.82	6,566.26		
2	Net profit for the period (before tax and exceptional items)	125.93	130.39	115.08	256.32	219.40	432.14		
3	Net profit for the period before tax (after exceptional items)	125.93	130.39	115.08	256.32	219.40	432.14		
4	Net profit for the period after tax (after exceptional items)	92.34	95.77	84.91	188.11	160.47	317.28		
5	Total Comprehensive Income for the period [comprising profit (after tax) and Other Comprehensive Income (after tax) for the period]	90.84	100.04	83.08	190.88	153.25	306.55		
6	Paid up equity share capital (face value of ₹5 each)	82.37	82.31	82.25	82.37	82.25	82.31		
7	Reserves (excluding Revaluation Reserve)	-	- 2			- 5	3,384.23		
8	Net worth	2,251.03	2,198.53	1,990.65	2,251.03	1,990.65	2,098.36		
9	Paid up debt capital	0.00	0.00	0.00	0.00	0.00	0.00		
10	Debt-Equity Ratio	0.36	0.35	0.40	0.36	0.40	0.37		
11	Earnings Per Share (In ₹) (not annualised) (a) Basic (b) Diluted	5.60 5.58	5.82 5.79	5.16 5.13	11.42 11.37	9.76 9.69	19,29 19,18		
12	Debt Service Coverage Ratio - Annualised	2.15	2.33	1.99	2.16	1.94	2.02		
	The second secon	2.10	2,100	2,00	2,20	41074	2.02		

4.86

4.84

4.12

4.85

4.13

Extract of Unaudited Financial Results for the quarter and six months ended 30" September 2025

		(Figu	ıres are₹	in Crore	s unless :	stated ot	herwise)
				Conso	lidated		
Sr.	Particulars	Qu	uarter end	ed	Period Ended		Year ended
No.	[ACCEPT FOR AGE 0]	30-Sep-25	30-Jun-25	30-Sep-24	30-Sep-25	30-Sep-24	31-Mar-25
		Unaudited	Unaudited	Unaudited	Unaudited	Unaudited	Audited
1	Total Income from Operations	1,755.31	1,698.09	1,666.02	3,453.40	3,219.68	6,564.23
2	Net profit for the period (before tax and exceptional items)	119.87	127.23	107.80	247.10	206.30	408.49
3	Net profit for the period before tax (after exceptional items)	119.87	129.74	107.80	249.61	206.30	408.49
4	Net profit for the period after tax (after exceptional items)	86.28	95.12	77.64	181.40	147.38	294.04
5	Total Comprehensive Income for the period [comprising profit (after tax) and Other Comprehensive Income (after tax) for the period]	84.79	97.38	75.68	182.17	140.06	283.27
6	Paid up equity share capital (face value of ₹ 5 each)	82.37	82.31	82.25	82.37	82.25	82.31
7	Reserves (excluding Revaluation Reserve)			÷		area 7	3,352.73
8	Net worth	2,205.97	2,159.55	1,962.47	2,205.97	1,962.47	2,060.03
9	Paid up debt capital	0.00	0.00	0.00	0.00	0.00	0.00
10	Debt-Equity Ratio	0.36	0.36	0.40	0.36	0.40	0.37
11	Earnings Per Share (In ₹) (not annualised) (a) Basic	5.24 5.22	5.78 5.75	4.72 4.69	11.02	8.97 8.90	17.87 17.77
10	(b) Diluted				10.97		
12 13	Debt Service Coverage Ratio - Annualised Interest Service Coverage Ratio - Annualised	2.12 4.68	2.32	1.95 3.92	2.13 4.71	1.91	2,00

The above is an extract of detailed format of unaudited financial results filed with the BSE Limited pursuant to Regulations 33 and 52 of the SEBI (Listing Obligations and Disclosures Requirements) Regulations, 2015. The full format of annual financial Results along with notes thereto are available on the website of the BSE Limited at www.bseindia.com and the website of the Company at www.kirloskarferrous.com



Date : 06th November 2025

Place : Pune

For Kirloskar Ferrous Industries Limited

Sd/-R. V. Gumaste Managing Director (DIN: 00082829)

· Tel: +91 20 69065040

Email: kfilinvestor@kirloskar.com
 Website: www.kirloskarferrous.com

"Mark bearing word 'Kirloskar' in any form as a suffix or prefix is owned by Kirloskar Proprietary Limited and Kirloskar Ferrous Industries Limited is the Permitted User"

TATA TATA POWER

(Corporate Contracts Department, 5" Floor Station B) Tata Power, Trombay Thermal Power Station Chembur-Mahul, Mumbai 400074, Maharashtra, India. (Board Line: 022-67175323, Mobile: 7208817950) CIN: L28920MH1919PLC000567 NOTICE INVITING TENDER

The Tata Power Company Limited invites tender from eligible vendors for the following package: Rehabilitation Work of Buildings at Bhira colony, Bhira Generating Station

(CC26JG078) Interested and eligible bidders to submit Tender Fee and Authorization Letter before 1500 hrs. of 18" November 2025. For detailed NIT, please visit Tender section on website https://www.tatapower.com. Also, all future corrigendum's if any, to the said tender will be published on Tender section of above website (Tata Power → Business Associates → Tender Documents) only.

Tel.: +91 9775 301701; e-mail: cosec@xproindia.com, Website: www.xproindia.com

Extract of Statement of Consolidated Unaudited Financial Results

for the guarter and six months ended September 30, 2025

30, 2025

Unaudited

11990.94

670.48

670.48

1086.23

2347.04

* 2.14

#The impact of convertible warrants is anti-dilutive, accordingly diluted earnings per share is same as basic earnings per share.

Quarter Ended

June

30, 2025

Unaudited

14490.20

(374.97)

(374.97

(548.40)

(499.25

2230.04

* (2,46)

#"(2.46)

Quarter Ended

June

30, 2025

14490.20

603.63

603.63

430.20

425.55

The above is an extract of the detailed format of Quarterly Financial Results filed with the Stock Exchanges under Regulation 33 of the

SEBI (Listing Obligations and Disclosure Requirements) Regulations, 2015. The full formats of the Quarterly Financial Results are available on the websites of NSE and BSE at www.nseindia.com and www.bseindia.com respectively and on the Company's website at www.xproindia.com

Unaudited Unaudited

11990.94

759.84

586.44

581.78

September

30, 2024

Unaudited

13398.42

1372.25

1372.25

993.54

1004.11

2203.46

* 4.51

* 4.48

September

30, 2024

Unaudited

13398.42

1461.30

1461.30

1082.59

1105.69

XPRO INDIA LIMITED

Registered Office: Barjora - Mejia Road, P.O. - Ghutgoria

Tehsil : Barjora; Distt : Bankura, West Bengal - 722 202

Particulars

Net Profit for the period (before tax, exceptional

(after exceptional and/or extraordinary items)

(after exceptional and/or extraordinary items)

[comprising profit for the period (after tax) and

Key information on Unaudited Standalone Financial Results

Particulars

Profit before tax (after exceptional and/or

Total income from operations

and/or extraordinary items)

Total comprehensive income

extraordinary items)

Profit after tax

Profit before tax (before exceptional

5 Total comprehensive income for the period

other comprehensive income (after tax)]

Earnings per share(of INR 10 each)

CIN: L25209WB1997PLC085972

Total income from operations

and/or extraordinary items)

3 Net Profit for the period before tax

4 Net Profit for the period after tax

6 Equity share capital

(Not annualised) (INR)

Other equity

(a) Basic

Not annualised.

New Delhi November 6, 2025

'IMPORTANT''

acceptance of advertising

copy, it is not possible to verify its contents. The Indian Express (P) Limited cannot be held responsible for such contents, nor for any loss or damage incurred as a result of transactions with companies, associations or individuals advertising in its newspapers or Publications. We therefore recommend that readers make necessary inquiries before sending any monies or entering into any agreements with advertisers or otherwise acting on an advertisement manner whatsoever.

xproindia

Six Months Ended

September

30, 2024

Unaudited

27251.64

3271.14

3271.14

2395.52

2375.58

2203.46

* 10.87

September

30, 2025

Unaudited

26481.14

295.51

295.51

(51.32)

586.98

2347.04

* (0.23)

#* (0.23)

September

30, 2025

Unaudited

26481.14

1363.47

1363.47

1016.64

1007.33

Six Months Ended

30, 2024

Unaudited

27251.64

3360.21

3360.21

2484.59

2477.18

For and on behalf of the Board

(INR in lacs

Year Ended

March

31, 2025

Audited

53528.48

5218.15

5218.15

3799.74

3731.55

2230.04

58796.74

17.17

17.01

(INR in lacs)

Year Ended

March

31, 2025

Audited

53528.48

5799.61

5799.61

4381.20

4393.47

C Bhaska

Managing Director

(**IR**) Ingersoll Rand INGERSOLL-RAND (INDIA) LIMITED

CIN: L05190KA1921PLC036321 Regd Office: First Floor, Subramanya Arcade, No.12/1, Bannerghatta Road, Bangalore - 560 029. NOTICE

Notice is hereby given that a meeting of the Board of Directors of Ingersoll Rand (India) Limited will be held on Friday, November 14, 2025, inter alia, (i) To take on record the Unaudited Financial Results of the Company for the quarter and six months ended on September 30, 2025; and (ii) To consider declaration of interim dividend for the financial vear ending on March 31, 2026. For INGERSOLL-RAND (INDIA) LIMITED

P. R. SHUBHAKAR Chief Financial Officer & Company Secretary

DSJ Keep Learning Limited (Formerly Known as DSJ Communications Limited) CIN: L80100MH1989PLC054329

Read. Off.: 419-A. Arun Chambers. 4th Floor, Next to AC Market, Tardeo. Mumbai - 400034 India. Tel: 8976958625,

E-mail:compliance@dsjkeeplearning.com Website:dsjkeeplearning.com

 $2^{ exttt{ND}}$ notice for special window for Re-Lodgement of transfer **REQUEST OF PHYSICAL SHARES:**

This is to inform you that the Securities Exchange Board of India (SEBI) vide circular no.

SEBI/HO/MIRSD/MIRSD-PoD/P/CIR/2025/97 dated July 02, 2025 has decided to open

a special window only for re-lodgement of transfer deeds, which were lodged prior to the deadline of April 01, 2019 and rejected/ returned/ not attended due to deficiency in the documents / process/ or otherwise, for a period of six months from July 07, 2025 till January 06, 2026 in order to facilitate ease of doing investing for investors and to secure the right of the investor in the securities which was purchased by them. During this period, the securities that are re-lodged for transfer shall be issued only in demat mode. Due process shall be followed for such transfer-cum demat requests. The concerned investors are once again requested to re-lodge the transfer request of physical shares to our Registrar and Share Transfer Agent (RTA), MUFG Intime India

Private Limited (Formerly known as Link intime India Private Limited), C101, Embassy 247, L.B.S. Marg, Vikhroli West, Mumbai – 400083, Tel No.: (022) 4981 6000, Email: Investor.helpdesk@in.mpms.mufg.com, within the above-mentioned period. Relevant Investor are encouraged to take advantage of this one time window. For DSJ Keep Learning Limited

Place: Mumbai

Date: 06th November 2025

Jaiprakash Gangwani Company Secretary & Compliance Officer



CIN: L25209PN1961PLC012046 Regd. Office: Mundhwa, Pune Cantonment,

Pune-411 036, Maharashtra, India Ph. No.: 91-20-6704 2777 / 2476 Fax No.: 91-20-2682 2163 E-mail.: secretarial@bharatforge.com Website : www.bharatforge.com

BHARAT FORGE LIMITED

NOTICE TO SHAREHOLDERS RE-LODGEMENT OF PHYSICAL SHARES TRANSFER REQUESTS

Further to our public notice published on July 9, 2025, we wish to restate that, in terms of SEBI Circular No. SEBI/HO/MIRSD/MIRSD-PoD/P/CIR/2025/97 dated July 02, 2025, a special window has been opened for re-lodgement of transfer requests of Physical Shares. This applies to transfer deeds lodged prior to April 01, 2019 that were rejected, returned, or remained unattended due to document deficiencies. The re-lodgement window will remain open from July 07, 2025 to

January 06, 2026, and all such transfers shall be processed only in demat mode. Eligible shareholders are requested to contact the Company's Registrar and Share Transfer Agent (RTA) MUFG Intime India Private Limited at email ID rnt.helpdesk@ in.mpms.mufg.com or at their office address at C-101, First Floor, 247 park, LBS Marg, Vikhroli (W) Mumbai 400083 Tel. 022 49186270/+91 8108118484 or the

Company at secretarial@bharatforge.com for further assistance. Transferred Shares will only be issued in demat mode once all the documents are found in order by RTA. The lodger must have a demat account and provide its Client Master List ('CML'), along with the transfer documents and share certificate, while lodging the documents for transfer with RTA. Transfer requests submitted

after January 06, 2026, will not be accepted by the Company/RTA. For Bharat Forge Limited Tejaswini Chaudhari Company Secretary and Compliance Officer

Membership No. A18907

Date: November 6, 2025

Place: Pune

SATTRIX INFORMATION SECURITY LIMITED Regd. Off.: 28 Damubhai Colony, Bhattha Paldi, Ahmedabad, Gujarat, India, 380007

Corporate Office: B- Block, 10th Floor, Office No.1002-1012, Krish Cubical, Opposite Avalon Hotel, Nr. Govardhan Party Plot, Thaltej, Ahmedabad- 380059, Gujarat, India. CIN: U72200GJ2013PLC076845, Website:www.sattrix.com

Email Id: cs@sattrix.com, Tel: +9179681 96800 **NOTICE OF EXTRA-ORDINARY GENERAL**

MEETING, E-VOTING AND BOOK CLOSURE

Notice is hereby given that the Extra-ordinary General Meeting ("EGM") of the Members of SATTRIX INFORMATION SECURITY LIM-ITED ("the Company") is scheduled to be held on Saturday, November 29, 2025 at 02:00 P.M through video conferencing ('VC") or audio visual means to transact the businesses as set out in Notice convening the EGM of the Company.

The dispatch of the notice of EGM, inter alia indicating the process and manner of remote e-voting, joining the meeting through VC has been completed on November 06, 2025, to the Members whose names appear in the Register of Members/List of beneficiaries received from the depositories in the following manner:

a. Through email to the Members who have registered their email ID; Through post to other Members who have not registered their

Interms of Section 108 of the Companies Act, 2013 (the 'Act') read with Rule 20 of the Companies (Management and Administration) Rules, 2014, as amended, and Regulation 44 of the Securities and Exchange Board of India (Listing Obligations and Disclosure Requirements) Regulations, 2015 (the 'Listing Regulations') and Secretarial Standard on General Meetings (SS-2) issued by the Institute of Company Secretaries of India, the Company is providing the facility to its Members to exercise their right to vote by electronic means on any or all of the businesses specified in the Notice convening the EGM of the Company (remote e-voting), through e-voting services of Central Depository Services (India) Limited ("CDSL"). The details pursuant to the Act and Rules made there under are as under:

a) Members holding shares either in physical form or in dematerialized form and whose name is recorded in the register of members or in the register of beneficial owners maintained by the depositories, as on the cut-off Date, i.e. November 22, 2025 ('eligible Members'), shall be entitled to exercise their right to vote by remote evoting as well as-voting to be held at EGM on any or all of the businesses specified in the Notice convening the EGM of the Com-

the remote e-voting will commence on Wednesday, November 26, 2025 at 09:00 A.M.;

the remote e-voting will end on Friday, November 28, 2025 at 5:00 the remote e-voting module shall be disabled for voting thereafter

and voting through electronic means shall not be allowed thereafter. Once the vote on a resolution is cast by a Member, the Member shall not be allowed to change it subsequently; Members may note that:

• A member may participate in the EGM even after exercising his right to vote through remote e- voting but shall not be allowed to vote at the EGM. In case a person has become a Member of the Company after the

dispatch of the EGM Notice but on or before the cut-off date-i.e. November 22, 2025, may obtain the login ID and password by sending request at helpdesk.evoting@cdslindia.com. A person, whose name is recorded in the register of Members or in

the register of Beneficial owners maintained by the depositories as on cut-off date only shall be entitled to avail the facility of remote evoting as well as voting at the EGM. In case of any queries, you may refer to Frequently Asked Ques-

tions (FAQs) for members and e-voting user manual for members available at the Download sections of http://www.evoting.com or contact Ms. Rina Kumari, Company Secretary & Compliance Officer at cs@sattrix.com. The Board of Directors has appointed M/s. Govil Rathi & Associ-

ates, Practicing Company Secretaries as a Scrutinizer to scrutinize the voting through Remote e-voting and e voting process in a fair and transparent manner. The Register of members and Share Transfer Books of the Com-

pany will remain closed from Sunday, November 23, 2025 to Saturday, November 29, 2025 (both days inclusive) for the purpose of Members may go through the Notice of the EGM for detailed pro-

cess and manner on remote e-voting. Any grievances or queries of the Members of the Company, connected with the electronic voting, can be addressed to as per the details provided above. The Notice convening the EGM and other relevant documents will be available on the website of the Company at www.sattrix.com and the

Date: 06.11.2025

Place: Ahmedabad

website of CDSL at www.evotingindia.com.

For, SATTRIX INFORMATION SECURITY LIMITED Rina Kumari Company Secretary & Compliance Officer

M. No.: A70059

Email: <u>grievance.redressal@kbl.co.in</u>
 Website: <u>www.kirloskarpumps.com</u>

KIRLOSKAR BROTHERS LIMITED

A Kirloskar Group Company Registered Office: Yamuna, S. No. 98 (3 to 7), Plot No. 3, Baner, Pune - 411 045. CIN No.: L29113PN1920PLC000670



Enriching Lives

NOTICE OF POSTAL BALLOT AND REMOTE E-VOTING INFORMATION

Members of the Kirloskar Brothers Limited ('the Company') are hereby informed that a Postal Ballot Notice, seeking their approval by way of a special resolution set out in the said Notice for appointment of Mr. Brij Bhushan Nagpal (DIN: 01853613) as an Independent Director of the company, pursuant to Section 108, 110 and other applicable provisions, if any, of the Companies Act, 2013, has been sent electronically, pursuant to the circulars issued by the Ministry of Corporate Affairs, to the members whose e-mail addresses are registered with the Company / Bigshare Services Private Limited, Registrar and Share Transfer Agent ('RTA') of the Company / Depository Participants as on Friday, October 31, 2025, i.e. Cut-off Date. The Company has completed electronic dispatch of the Postal Ballot Notice on Thursday, November 06, 2025.

The Postal Ballot Notice is available on the Company's website at www.kirloskarpumps.com, on the website of BSE Limited (BSE) at www.bseindia.com, on the website of National Stock Exchange of India Limited (NSE) at www.nseindia.com and also on the website of National Securities Depositories Limited (NSDL) at www.evoting.nsdl.com. Members who do not receive the Postal Ballot Notice may download it from the above-mentioned websites.

The documents referred to in the Postal Ballot Notice are available for Inspection electronically and members seeking to inspect such documents can send an e-mail to grievance.redressal@kbl.co.in.

Instructions for e-voting:

The Company is providing to its members the facility to exercise their right to vote on the resolution proposed in the said Postal Ballot Notice, only by electronic means and the communication of the assent or dissent of the members would take place through remote e-voting process only ("remote e-voting"). The Company has engaged the services of NSDL as the agency for providing e-voting facility. Members may cast their votes during the period mentioned herein below :

Commencement of remote e-voting	Friday, November 07, 2025 from 9:00 A.M.(IST)
End of remote e-voting	Saturday, December 06, 2025 upto 5:00 P.M. (IST)

Remote e-voting will not be allowed beyond the aforesaid date and time and the remote e-voting module shall be disabled by the NSDL upon expiry of the aforesaid period.

Manner of remote e-voting by members holding shares in dematerialized mode, physical mode and members who have not registered their email addresses has been provided in the Postal Ballot Notice. The manner in which persons, who have forgotten the User ID and Password, can obtain / generate the same, has also been provided in the said Notice.

A person, whose name is recorded in the Register of Members/List of Beneficial Owners as on the Cut-off Date shall only be considered eligible for the purpose of remote e-voting. A person who becomes a member after the Cut-Off Date should treat this Notice for Information purpose only.

Manner of registering / updating e-mail address:

Place : Pune

Date: November 06, 2025

(a) Members holding shares in physical mode, who have not registered / updated their e-mail address with the Company, are requested to register/update their documents by writing to the Company with details of folio number, e-mail address and attaching a self-attested copy of PAN card at grievance.redressal@kbl.co.in or to RTA at investor@bigshareonline.com.

(b) Members holding shares in dematerialised mode, who have not registered / updated their e-mail address with their Depository Participant(s), are requested to register / update their e-mail address with the Depository Participant(s) where they maintain their demat accounts. The resolution, if approved, shall be deemed to have been passed on the last date of remote

e-voting i.e. Saturday, December 06, 2025. The results of remote e-voting will be announced on or before Monday, December 08, 2025 and will be displayed on the Company's website at www.kirloskarpumps.com and the website of NSDL at www.evoting.nsdl.com. In case of any query pertaining to remote e-voting, kindly write to the Company at designated email

id: grievance.redressal@kbl.co.in or contact Mr. Amit Vishal, Deputy Vice President or Ms. Pallavi Mhatre - Senior Manager, NSDL at evoting@nsdl.com. Alternatively, such shareholders may contact NSDL at telephone nos.: 022-4886 7000 / 022-2499 4561. By Order of the Board of Directors

> Sd/-Devang Trivedi

For KIRLOSKAR BROTHERS LIMITED

Company Secretary

Tel: +91 20 6721 4444

epaper.financialexpress.com

BENGALURU